

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್
|| ಮನ್ನು ಪೆರುಮ್ಬುಗಲ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾವಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ಮನ್ನು ಪೆರುಮ್ಬುಗಲ್ ||

ಕುಯಿಱ್ಱು

‡ಮನ್ನು ಪೆರುಮ್ಬುಗಲ್ ಮಾದವ್ * ಮಾ ಮಣಿ
ವಣ್ಣ ಮಣಿಮುಡಿ ಮೈಂದ್
ತನ್ನೈ * ಉಗಂದದು ಕಾರಣಮಾಗ * ಎ
ಶಂಗಿಱಕ್ಕುಂ ವಱಕ್ಕುಂಡೇ *
ಪುನ್ನೈ ಕುರುಕ್ಕತ್ತಿ ಇಾಱಲ್ ಶೆರುಂದಿ *
ಪೊದುಮ್ಬಿನಿಲ್ ವಾಱುಂ ಕುಯಿಲೇ ! *
ಪನ್ನಿ ಎಪ್ಪೊದುಂ ಇರುಂದು ವಿರೈಂದು * ಎ
ಪವಳ ವಾಯ್ ವರ ಕ್ಯಾವಾಯ್ (೧)

ವೆಳ್ಳೈ ವಿಳಿಶಂಗಿಡಂ ಕೈಯಿಲ್ ಕೊಂಡ *
ವಿಮಲ್ ಎನಕ್ಕುರು ಕ್ಯಾಟ್ವಾ *
ಉಳ್ಳಂ ಪುಗುಂದೆನ್ನೈ ನೈವಿತ್ತು * ನಾಳುಂ
ಉಯಿಪೇಯ್ದು ಕೂತ್ತಾಟ್ಟು ಕ್ಯಾಣುಂ *
ಕಳ್ಳವಿಲ್ ಶೆಣ್ಣಗಪ್ಪೂ ಮಲರ್ ಕೋದಿ *
ಕಳಿತ್ತಿಶೈ ಪಾಡುಂ ಕುಯಿಲೇ *
ಮೆಳ್ಳ ಇರುಂದು ಮಿಱಿಱ್ಱಿ ಮಿಱಿಱ್ಱಾದು * ಎ
ವೇಂಗಡವ್ ವರ ಕ್ಯಾವಾಯ್ (೨)

ಮಾತಲಿ ತೇರ್ ಮುನ್ನು ಕೋಲೊಳ್ಳ * ಮಾಯ್
ಇರಾವಣ್ ಮೇಲ್ * ಶರ ಮಾರಿ

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ . It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ರ, respectively.

ತಾಯ್ ತಲೈ ಅಱ್ಱು ವೀಱಿ * ತೊಡುತ್ತ
 ತಲೈವರ್ ವರ ಎಂಗುಂ ಕಾಣೇ *
 ಪೋದಲರ್ ಕಾವಿಲ್ ಪುದುಮಣಂ ನಾಱಿ *
 ಪೋಱಿ ವಂಡಿ ಕಾಮರಂ ಕೇಟ್ಟು * ಉರ್
 ಕಾದಲಿಯೋಡುಡರ್ ವಾಱ್ ಕುಯಿಲೇ ! * ಎರ್
 ಕರುಮಾಣಿಕ್ಕಂ ವರ ಕ್ಕುವಾಯ್ (೩)

ಎನ್ನುರುಗಿ ಇನ ವೇಲ್ ನೆಡುಂಗಣ್ಗಳ್ *
 ಇಮೈ ಪೋರುಂದಾ ಪಲ ನಾಳುಂ *
 ತುನ್ನ ಕ್ಕಡಲ್ ಪುಕ್ಕು ವೈಗುಂದರ್ ಎನ್ನದೋರ್ *
 ತೋಣಿ ಪೆಱಾದುಱಿಲಿನ್ನೇ *
 ಅನ್ನುಡೈಯಾರೈ ಪ್ಪಿರಿವುಱು ನೋಯ್ * ಅದು
 ನೀಯುಂ ಅಱಿದಿ ಕುಯಿಲೇ *
 ಪೋ ಪುರೈ ಮೇನಿ ಕ್ಕರುಳ ಕ್ಕೋಡಿ ಉಡೈ *
 ಪುಣ್ಣಿಯನೈ ವರ ಕ್ಕುವಾಯ್ (೪)

‡ಮೆನ್ನಡೈ ಅನ್ನಂ ಪರಂದು ವಿಳೈಯಾಡುಂ *
 ವಿಲ್ಲಿಪುತ್ತೂರ್ ಉಱೈವಾರ್ ತರ್ *
 ಪೊನ್ನಡಿ ಕಾಣ್ಬದೋರ್ ಆಶೈಯಿನಾಲ್ * ಎರ್
 ಪೋರು ಕಯಲ್ ಕಣ್ಣೈ ತುಂಜಾ *
 ಇರ್ ಅಡಿಶಿಲೋಡು ಪಾಲ್ ಅಮುದೂಟ್ಟಿ *
 ಎಡುತ್ತ ಎರ್ ಕೋಲ ಕ್ಕಿಳಿಯೈ *
 ಉನ್ನೋಡು ತೋಱಿಮೈ ಕೊಳ್ಳುವರ್ ಕುಯಿಲೇ ! *
 ಉಲಗಳಂದಾರ್ ವರ ಕ್ಕುವಾಯ್ (೫)

ಎತ್ತಿಶೈಯುಂ ಅಮರರ್ ಪಣಿಂದೇತ್ತುಂ *
 ಇರುಡೀಕೇಶರ್ ವಲಿ ಶೆಯ್ಯ *
 ಮುತ್ತನ್ನ ವೆಣ್ ಮುಱುವಲ್ ಶೆಯ್ಯ ವಾಯುಂ
 ಮುಲೈಯುಂ * ಅಱಿಗಱಿಂದೇರ್ ನಾ *
 ಕೊತ್ತಲರ್ ಕಾವಿಲ್ ಮಣಿತ್ತಡಂ ಕಣ್ಬಡೈ *
 ಕೊಳ್ಳುಂ ಇಳಂಗುಯಿಲೇ ! * ಎರ್

ತತ್ತುವನೈ ವರ ಕ್ಕೂಗಿಱ್ಱಿಯಾಗಿಲ್ *
ತಲೈ ಅಲ್ಲಾಲ್ ಕೈಮ್ಪಾಱಿಲೇನೇ ! (೬)

ಪೊಂಗಿಯ ಪಾಱ್ಱಡಲ್ ಪಳ್ಳಿ ಕೊಳ್ಳಾವನೈ *
ಪುಣರ್ವದೋರ್ ಆಶೈಯಿನಾಲ್ * ಎೞ್
ಕೊಂಗೈ ಕಿಳರ್ಂದು ಕುಮೈತ್ತು ಕ್ಕುದುಗಲಿತ್ತು *
ಆವಿಯೈ ಆಗುಲಂ ಶೆಯ್ಯುಂ
ಅಂಗುಯಿಲೇ ! * ಉನಕ್ಕೆನ್ನ ಮಱೈಂದುಱೈವು *
ಆಱಿಯುಂ ಶಂಗುಂ ಒಣ್ ತಂಡುಂ *
ತಂಗಿಯ ಕೈಯವನೈ ವರ ಕ್ಕೂವಿಲ್ * ನೀ
ಶಾಲ ತ್ತರುಮಂ ಪೆಱುದಿ (೭)

ಶಾಂಗಂ ವಳೈಯ ವಲಿಕ್ಕುಂ * ತಡಕ್ಕೈ
ಚ್ಚತುರ್ ಪೊರುತ್ತಂ ಉಡೈಯರ್ *
ನಾಂಗಳ್ ಎಂ ಇಲ್ಲಿರುಂದೊಟ್ಟಿಯ ಕಚ್ಚಂಗಂ *
ನಾನುಂ ಅವನುಂ ಅಱಿದುಂ *
ತೇಂಗನಿ ಮಾಂ ಪೊಱಿಲ್ ಶಿಂದಳಿರ್ ಕೋದುಂ *
ಶಿಱು ಕುಯಿಲೇ ! * ತಿರುಮಾಲೈ
ಆಂಗು ವಿರೈಂದೊಲ್ಲೈ ಕ್ಕೂಗಿಱ್ಱಿಯಾಗಿಲ್ *
ಅವನೈ ನಾೞ್ ಶೆಯ್ವನ ಕಾಣೇ ! (೮)

ಪೈಂಗಳಿ ವಣ್ಣ ಶಿರೀದರ್ ಎನ್ನದೋರ್ *
ಪಾಶತ್ತಗ ಪ್ಪಟ್ಟಿರುಂದೇ *
ಪೊಂಗೊಳಿ ವಂಡಿರೈಕ್ಕುಂ ಪೊಱಿಲ್ ವಾಱ್ ಕುಯಿಲೇ ! *
ಕುಱಿಕೊಂಡಿದು ನೀ ಕೇಳ್ *
ಶಂಗೊಡು ಚಕ್ಕರತ್ತಾೞ್ ವರ ಕ್ಕೂವುದಲ್ *
ಪೊನ್ನಳೈ ಕೊಂಡು ತರುದಲ್ *
ಇಂಗುಳ್ಳ ಕಾವಿನಿಲ್ ವಾಱಿ ಕ್ಕರುದಿಲ್ *
ಇರಂಡತ್ತೊನ್ನೇಲ್ ತಿಣ್ಣಂ ವೇಂಡುಂ (೯)

ಅನ್ನುಲಗಂ ಅಳಂದಾನೈ ಉಗಂದು *
 ಅಡಿಮೈಕ್ಕಣ್ ಅವ್ ವಲಿ ಶೆಯ್ಯ *
 ತೆನ್ನಲುಂ ತಿಂಗಳುಂ ಊಡಲುತ್ತು * ಎನ್ನೈ
 ನಲಿಯುಂ ಮುಱೈಮೈ ಅಱಿಯೇರ್ *
 ಎನ್ನುಂ ಇಕ್ಕಾವಿಲ್ ಇರುಂದಿರುಂದು * ಎನ್ನೈ -
 ತ್ತಗತ್ತಾದೇ ನೀಯುಂ ಕುಯಿಲೇ ! *
 ಇನ್ನು ನಾರಾಯಣನೈ ವರ ಕ್ಕುವಾಯೇಲ್ *
 ಇಂಗುಱು ನಿನ್ನುಂ ತುರಪ್ಪನ್ (೧೦)

‡ವಿಣ್ಣುಱಿ ನೀಂಡಡಿ ತಾವಿಯ ಮೈಂದನೈ *
 ವೇಱ್ಕಣ್ ಮಡಂದೈ ವಿರುಮ್ಬಿ *
 ಕಣ್ಣುಱಿ ಎರ್ ಕಡಲ್ ವಣ್ಣನೈ ಕ್ಕುವು *
 ಕರುಂಗುಯಿಲೇ ! ಎನ್ನ ಮಾಱುಂ *
 ಪಣ್ಣುಱು ನಾನ್ ಮುಱೈಯೋರ್ ಪುದುವೈ ಮನ್ನ *
 ಪಟ್ಟರ್ಬಿರಾನ್ ಕೋದೈ ಶೊನ್ನ *
 ನಣ್ಣುಱು ವಾಶಗ ಮಾಲೈ ವಲ್ಲಾರ್ * ನಮೋ
 ನಾರಾಯಣಾಯ ಎನ್ನಾರೇ ! (೧೧)

|| ಆಂಡಾಳ್ ತಿರುವಡಿಗಳೇ ಶರಣಂ ||